


FILE NOW: FILING FEE AFTER MAY 1ST IS \$550.00

FILED
Feb 01, 1999 8:00am
Secretary of State

02-01-1999 90020 018 ****150.00

PROFIT CORPORATION ANNUAL REPORT 1999		FLORIDA DEPARTMENT OF STATE Katherine Harris Secretary of State DIVISION OF CORPORATIONS
--	---	--

DOCUMENT # 602865
 1. Corporation Name
ALBERT J. ZIEMBA P.A.

Principal Place of Business 6540 WEST SUNRISE BLVD. PLANTATION FL 33313	Mailing Address 6540 WEST SUNRISE BLVD. PLANTATION FL 33313
---	---




DO NOT WRITE IN THIS SPACE

2. Principal Place of Business	2a. Mailing Address
21 Suite, Apt. #, etc.	26 Suite, Apt. #, etc.
22 City & State	27 City & State
23 Zip	28 Zip
24 Country	29 Country
25	30

3. Date Incorporated or Qualified 06/11/1971	
4. FEI Number 59-1352969	Applied For <input type="checkbox"/> Not Applicable
5. Certificate of Status Desired <input type="checkbox"/>	\$8.75 Additional Fee Required
6. Election Campaign Financing Trust Fund Contribution <input type="checkbox"/>	\$5.00 May Be Added to Fees
8. This corporation owes the current year Intangible Personal Property Tax.	<input type="checkbox"/> Yes <input type="checkbox"/> No

9. Name and Address of Current Registered Agent



DR. & MRS. A. ZIEMBA
 12220 NW 26th Street, Plantation, FL 33323

10. Name and Address of New Registered Agent

81 Name	
82 Street Address (P.O. Box Number is Not Acceptable)	
83	
84 City	85 Zip Code

11. I, **DR. & MRS. A. ZIEMBA**, 12220 NW 26th Street, Plantation, FL 33323, 307.1508, Florida Statutes, the above-named corporation submits this statement for the purpose of changing its registered office of registered agent, or both, in the state of Florida. Such change was authorized by the corporation's board of directors. I hereby accept the appointment as registered agent. I am familiar with, and accept the obligations of, Section 607.0505, Florida Statutes.

SIGNATURE _____ (NOTE: Registered Agent signature required when reinstating) _____ DATE _____

12. OFFICERS AND DIRECTORS

TITLE	P	<input type="checkbox"/> DELETE
NAME	ZIEMBA, ALBERT J	
STREET ADDRESS	6101 BANYAN TERR.	
CITY-ST-ZIP	PLANTATION FL	
TITLE	D	<input type="checkbox"/> DELETE
NAME	ZIEMBA, ALBERT J	
STREET ADDRESS	6101 BANYAN TERR.	
CITY-ST-ZIP	PLANTATION FL	
TITLE	D	<input type="checkbox"/> DELETE
NAME	HILLEMANN, BRUCE	
STREET ADDRESS	6985 W. BROWARD BLVD.	
CITY-ST-ZIP	PLANTATION FL	
TITLE		<input type="checkbox"/> DELETE
NAME		
STREET ADDRESS		
CITY-ST-ZIP		
TITLE		<input type="checkbox"/> DELETE
NAME		
STREET ADDRESS		
CITY-ST-ZIP		

13. ADDITIONS/CHANGES TO OFFICERS AND DIRECTORS IN 12

1.1 TITLE	<input type="checkbox"/> Change <input type="checkbox"/> Addition
1.2 NAME	
1.3 STREET ADDRESS	
1.4 CITY-ST-ZIP	
2.1 TITLE	<input type="checkbox"/> Change <input type="checkbox"/> Addition
2.2 NAME	
2.3 STREET ADDRESS	
2.4 CITY-ST-ZIP	
3.1 TITLE	<input type="checkbox"/> Change <input type="checkbox"/> Addition
3.2 NAME	
3.3 STREET ADDRESS	
3.4 CITY-ST-ZIP	
4.1 TITLE	<input type="checkbox"/> Change <input type="checkbox"/> Addition
4.2 NAME	
4.3 STREET ADDRESS	
4.4 CITY-ST-ZIP	
5.1 TITLE	<input type="checkbox"/> Change <input type="checkbox"/> Addition
5.2 NAME	
5.3 STREET ADDRESS	
5.4 CITY-ST-ZIP	
6.1 TITLE	<input type="checkbox"/> Change <input type="checkbox"/> Addition
6.2 NAME	
6.3 STREET ADDRESS	
6.4 CITY-ST-ZIP	

14. I hereby certify that the information supplied with this filing does not qualify for the exemption stated in Section 119.07(3)(i), Florida Statutes. I further certify that the information indicated on this annual report or supplemental annual report is true and accurate and that my signature shall have the same legal effect as if made under oath; that I am an officer or director of the corporation or the receiver or trustee empowered to execute this report as required by Chapter 607, Florida Statutes; and that my name appears in Block 12 or Block 13 if changed, or on an attachment with an address, with all other like empowered.

SIGNATURE: _____ **SIGNATURE REQUIRED** 1-11-99 (954) 581-7540

CR2E034 (11/98)